

A

ಜೂನ್ 2024 ರ ಪರೀಕ್ಷೆ - 2
JUNE 2024 EXAMINATION - 2

ಒಟ್ಟು ಮುದ್ರಿತ ಪುಟಗಳ ಸಂಖ್ಯೆ : 16]
Total No. of Printed Pages : 16]

ಒಟ್ಟು ಪ್ರಶ್ನೆಗಳ ಸಂಖ್ಯೆ : 38]
Total No. of Questions : 38]

ಸಂಕೇತ ಸಂಖ್ಯೆ : 83-K
Code No. : 83-K

CCE RR/PR/PF/
NSR/NSPR
FULL SYLLABUS

Question Paper Serial No.

ವಿಷಯ : ವಿಜ್ಞಾನ

Subject : SCIENCE

(ಭೋತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನ / Physics, Chemistry & Biology)

(ಕನ್ನಡ ಮಾಧ್ಯಮ / Kannada Medium)

(ಶಾಲಾ ಪ್ರಸರಾವತ್ತಿತ ಅಭ್ಯರ್ಥಿ / ಶಾಸನಿ ಪ್ರಸರಾವತ್ತಿತ ಅಭ್ಯರ್ಥಿ / ಶಾಸನಿ ಅಭ್ಯರ್ಥಿ /
ಎನ್.ಎಸ್.ಆರ್. / ಎನ್.ಎಸ್.ಪಿ.ಆರ್.)

(Regular Repeater / Private Repeater / Private Fresh / NSR / NSPR)

ದಿನಾಂಕ : 20. 06. 2024]

[Date : 20. 06. 2024

ಸಮಯ : ಬೆಳಿಗ್ಗೆ 10-15 ರಿಂದ ಮಧ್ಯಾಹ್ನ 1-30 ರವರೆಗೆ] [Time : 10-15 A.M. to 1-30 P.M.

ಗರಿಷ್ಠ ಅಂತರಾಳ : 80]

[Max. Marks : 80

ಪರೀಕ್ಷಾ ಧೀರ್ಘಾಗಾಗಿ ಸಾಮಾನ್ಯ ಸೂಚನೆಗಳು :

- ಈ ಪ್ರಶ್ನೆಪತ್ರಿಕೆಯಲ್ಲಿ ಭಾಗ-A : ಭೋತ ವಿಜ್ಞಾನ, ಭಾಗ-B : ರಸಾಯನ ವಿಜ್ಞಾನ,
ಭಾಗ-C : ಜೀವ ವಿಜ್ಞಾನ ಎಂಬ ಮೂರು ಭಾಗಗಳಿವೆ. Cut here/ಇಲ್ಲಿ ಕತ್ತರಿಸಿ
- ಈ ಪ್ರಶ್ನೆಪತ್ರಿಕೆಯು ಒಟ್ಟು 38 ಪ್ರಶ್ನೆಗಳನ್ನು ಹೊಂದಿದೆ.
- ಈ ಪ್ರಶ್ನೆಪತ್ರಿಕೆಯನ್ನು ಹಿಮ್ಮುಕಿ ಜಾರ್ಕ್‌ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ
ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆಪತ್ರಿಕೆಯ ಬಲಬದಿ ಪಾಶ್ಚಾತ್ಯವನ್ನು ಕತ್ತರಿಸಿ (ಬಾಣವನ್ನು
ಅನುಸರಿಸಿ), ಎಡಬದಿ ಪಾಶ್ಚಾತ್ಯವನ್ನು ಕತ್ತರಿಸಬೇಡಿ. ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪುಟಗಳು ಇವೆಯೇ
ಎಂದು ಪರೀಕ್ಷೆ ಸಿಕೊಳ್ಳಿ.
- ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.
- ಬಲ ಭಾಗದಲ್ಲಿ ಕೊಟ್ಟಿರುವ ಅಂತರಾಳ ಪ್ರಶ್ನೆಗಳಿಗಿರುವ ಪ್ರಾಣಿ ಅಂತರಾಳನ್ನು ತೋರಿಸುತ್ತದೆ.
- ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಶಾಲಾವಕಾಶವು ಸೇರಿದಂತೆ, ಉತ್ತರಿಸಲು
ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆಪತ್ರಿಕೆಯ ಮೇಲಾಗಿದೆ.
- ನಿಮಗೆ ವಿತರಿಸಲಾಗಿರುವ ಪ್ರಶ್ನೆಪತ್ರಿಕೆಯ ಆವೃತ್ತಿ (Version) ಮತ್ತು ನಿಮ್ಮ ಪ್ರವೇಶ ಪತ್ರದಲ್ಲಿ
ಮುದ್ರಿತವಾಗಿರುವ ಪ್ರಶ್ನೆಪತ್ರಿಕೆಯ ಆವೃತ್ತಿ ಒಂದೇ ಆಗಿರುವುದನ್ನು ಖಾತರಿಪಡಿಸಿಕೊಳ್ಳಿ.

TEAR HERE TO OPEN THE QUESTION PAPER

Tear here

ಜೂನ್ 2024

20. 06. 2024

ಭಾಗ - A

(ಭೋತ ವಿಜ್ಞಾನ)

- I.** ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪ್ರಾಣಿ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಒಂದು ಉತ್ತರವನ್ನು ಅರಿಸಿ, ಅದರ ಕ್ರಮಾಂಕರದೊಡನೆ ಪ್ರಾಣಿ ಉತ್ತರವನ್ನು ಬರೆಯಿರಿ :
- $4 \times 1 = 4$**

1. ಒಂದು ಪೀನ ಮಸೂರದಿಂದ ಮಿಥ್ಯ ಮತ್ತು ನೇರವಾದ ಪ್ರತಿಬಿಂಬ ಪಡೆಯಲು, ವಸ್ತುವನ್ನು ಪೀನ ಮಸೂರದ ಮುಂದೆ ಇರಿಸಬೇಕಾದ ಸ್ಥಾನ



- (A) $2F_1$ ಗಿಂತ ದೂರದಲ್ಲಿ
 (B) F_1 ಮತ್ತು $2F_1$ ಗಳ ಮಧ್ಯ
 (C) ಪ್ರಧಾನ ಸಂಗಮ F_1 ನಲ್ಲಿ
 (D) ಪ್ರಧಾನ ಸಂಗಮ F_1 ಮತ್ತು ದೃಕೋಕೇಂದ್ರ, O ಗಳ ಮಧ್ಯ

2. ಮಂಜು ಮತ್ತು ಹೊಗೆಯಿಂದ ಕನಿಷ್ಠ ಚದುರುವ ಬಣ್ಣವೆಂದರೆ



- (A) ಶಿತ್ತತ್ವ
 (B) ನೀಲಿ
 (C) ಕೆಂಪು



- (D) ನೇರಳೆ

3. ವಿದ್ಯುತ್ಪವಾಹವಿರುವ ಉದ್ದವಾದ ನೇರ ಸೋಲನಾಯ್ನನ ಒಳಭಾಗದಲ್ಲಿನ ಕಾಂತಕ್ಕೇತ್ತವು



(A) ಎಲ್ಲಾ ಬಿಂದುಗಳಲ್ಲಿ ಸಮನಾಗಿರುತ್ತದೆ

(B) ಸೊನ್ನೆ ಆಗಿರುತ್ತದೆ

(C) ನಾವು ಅದರ ತುದಿಯ ಕಡೆಗೆ ಚಲಿಸಿದಂತೆಲ್ಲಾ ಕಡಿಮೆಯಾಗುತ್ತದೆ

(D) ನಾವು ಅದರ ತುದಿಯ ಕಡೆಗೆ ಚಲಿಸಿದಂತೆಲ್ಲಾ ಹೆಚ್ಚಾಗುತ್ತದೆ

4. ಬೆಳಕಿನ ವಕ್ಕೀಭವನ ಮತ್ತು ಚದುರುವಿಕೆಗೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ



(A) ನಕ್ಕೆತ್ತಿರುವ ಮಿನುಗುತ್ತವೆ

(B) ಅತೀ ಎತ್ತರದಲ್ಲಿ ಹಾರುತ್ತಿರುವ ಬಾಹ್ಯಕಾಶ ಯಾತ್ರಿಗೆ ಆಕಾಶವು ನೀಲಿಯಾಗಿ ಕಾಣುತ್ತದೆ

(C) ಸೂರ್ಯನು ವಾಸ್ತವ ಸೂರ್ಯೋದಯಕ್ಕಿಂತ ಎರಡು ನಿಮಿಷ ಮೊದಲು ನಮಗೆ ಗೋಚರಿಸುತ್ತಾನೆ

(D) ಗ್ರಹಗಳು ಮಿನುಗುವುದಿಲ್ಲ

II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

2 × 1 = 2


5. ಒಂದು ವಿದ್ಯುತ್ಪವಾಹವಿರುವ ಉದ್ದವಾದ ಕೆಳಗಿನ ಫಾಟಕಗಳ ಚಿಹ್ನೆಗಳನ್ನು ಬರೆಯಿರಿ :

i) ಸೇರ್ಪಡೆಯಿಲ್ಲದ ದಾಟಿದ ತಂತ್ರಿ



ii) ಪೋಲ್‌ಮೈಟರ್

6. ಗಾಜಿನ ಪಟ್ಟಕದ ಮೂಲಕ ಬೆಳಕಿನ ವರ್ಣಭವನವನ್ನು ತೋರಿಸುವ ಕೆಳಗಿನ ಚಿತ್ರವನ್ನು ಗಮನಿಸಿ.




x ಎಂದು ಗುರುತಿಸಿರುವ ಕೋನವನ್ನು ಹೆಸರಿಸಿ ಮತ್ತು ಆ ಕೋನದ ಉಂಟಾಗುವಿಕೆಗೆ ಕಾರಣ ಕೊಡಿ.

III. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :



$2 \times 2 = 4$

7. ಕೊಟ್ಟಿರುವ ಚಿತ್ರವನ್ನು ಗಮನಿಸಿ.



ಸುರ್ಯಾ-2 ಕ್ಕೆ ಸಂಪರ್ಕಸಲಾಗಿರುವ ಷ್ಳಗ್ಗೆಗೆ ಕೀಯನ್ನು ಸೇರಿಸಿದಾಗ ಉಳಿದಿರುವ ಯಾವ ಸುರ್ಯಾಯಲ್ಲಿ ಅಧಿಕ ವಿದ್ಯುತ್ ಪ್ರವಾಹ ಪ್ರೇರಿತವಾಗುತ್ತದೆ? ಏಕೆ?



8. ಬೆಳಕಿನ ಪ್ರತಿಫಲನದ ನಿಯಮಗಳನ್ನು ನಿರೂಪಿಸಿ.

IV. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : **$3 \times 3 = 9$**

9. ಒಂದು ನಿಮ್ಮ ಮಸೂರದ ಸಂಗಮದೂರವು 25 cm ಇದೆ. ಮಸೂರದಿಂದ ಪ್ರತಿಬಿಂಬವು 20 cm ದೂರದಲ್ಲಿ ಉಂಟಾಗಲು ವಸ್ತುವನ್ನು ಮಸೂರದಿಂದ ಎಷ್ಟು ದೂರದಲ್ಲಿ ಇಡೆಬೇಕು ? ಮಸೂರದಿಂದ ಉಂಟಾಗುವ ಪ್ರತಿಬಿಂಬದ ವರ್ಧನೆಯನ್ನು ಕಂಡುಹಿಡಿಯಿರಿ.



10. ಕೆಳಗಿನವುಗಳನ್ನು ತೋರಿಸುವ ರೇಖಾಚಿತ್ರಗಳನ್ನು ಬರೆಯಿರಿ :



- ದೂರ ದೃಷ್ಟಿ (ಹೈಪರ್ ಮೆಟ್ರೋಪಿಯಾ) ಕಣ್ಣಿನ ಹತ್ತಿರ ಬಿಂದು
- ದೂರ ದೃಷ್ಟಿ ಕಣ್ಣಿನ ಹತ್ತಿರ ಬಿಂದು
- ದೂರ ದೃಷ್ಟಿಗೆ ಪರಿಹಾರ



11. a) ಜ್ಯೋತಿಕ ಅನಿಲ ಸ್ಥಾವರದಲ್ಲಿರುವ ಪಾಚಕದ ಕಾರ್ಯವನ್ನು ತಿಳಿಸಿ.

- b) ಜ್ಯೋತಿಕ ಅನಿಲವು ಅಶ್ವತ್ತಹು ಇಂಥನವಾಗಿದೆ ಎಂದು ಪ್ರಷ್ಟಿಕರಿಸುವ ಅದರ ನಾಲ್ಕು ಗುಣಗಳನ್ನು ತಿಳಿಸಿ.

ಅಧ್ಯಾತ್ಮ

- ಉತ್ತಮ ಶಕ್ತಿಯ ಆಕರವು ಹೊಂದಿರುವ ಯಾವುದಾದರೂ ನಾಲ್ಕು ಗುಣಗಳನ್ನು ತಿಳಿಸಿ.
- ಸೌರಕೋಶಗಳ ಪ್ರಮುಖ ಅನುಕೂಲಗಳನ್ನು ತಿಳಿಸಿ.

V. ಕೆಳಗಿನ ಪ್ರಶ್ನೆಗೆ ಉತ್ತರಿಸಿ : **$1 \times 4 = 4$**

12. a) ದಿಕ್ಷಾಚಿಯ ಸಹಾಯದಿಂದ ದಂಡಕಾಂತಪೋಂದರ ಸುತ್ತಲಿನ ಕಾಂತಿಯ ಬಲರೇಖೆಗಳನ್ನು ಗುರುತಿಸುವ ಪ್ರಯೋಗವನ್ನು ವಿವರಿಸಿ.



- b) ಕಾಂತಿಯ ಬಲರೇಖೆಗಳ ಎರಡು ಗುಣಗಳನ್ನು ತಿಳಿಸಿ.

ಅಧ್ಯಾತ್ಮ

- a) ವಿದ್ಯುತ್ತೊಪ್ಪಾಹವಿರುವ ವಾಹಕವನ್ನು ಕಾಂತಕ್ಕೇತ್ತದಲ್ಲಿ ಇರಿಸಿದಾಗ ಅದು ಬಲವನ್ನು ಅನುಭವಿಸುತ್ತದೆ ಎಂದು ತೋರಿಸುವ ಪ್ರಯೋಗವನ್ನು ವಿವರಿಸಿ.
- b) ಒಂದು ಸರಳ ವಿದ್ಯುತ್ ಮೋಟಾರ್ ಅನ್ನು ವಾಣಿಜ್ಯ ಮೋಟಾರ್ ಆಗಿ ಹೇಗೆ ಪರಿವರ್ತಿಸಲಾಗುವುದು ?

**VI. ಕೆಳಗಿನ ಪ್ರಶ್ನೆಗೆ ಉತ್ತರಿಸಿ :** **$1 \times 5 = 5$**

13. a) ವಾಹಕದ ರೋಧ ಎಂದರೆನು ? ವಾಹಕದ ರೋಧವು ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ ?

- b) ವಿದ್ಯುತ್ ಉಪಕರಣಗಳನ್ನು ಸರಣಿಕ್ತಮಾಡಲ್ಲಿ ಜೋಡಿಸುವ ಬದಲು ಸಮಾಂತರವಾಗಿ ಜೋಡಿಸುವುದು ಪ್ರಯೋಜನಕಾರಿಯಾಗಿದೆ ಏಕೆ ? ವಿವರಿಸಿ.



ಭಾಗ - B

(ರಸಾಯನ ವಿಜ್ಞಾನ)

- VII. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪ್ರಾಣಿ ಹೇಳಿಕೆಗಳಿಗೆ ನಾಲ್ಕು ಪಯ್ಯಾಯ ಉತ್ತರಗಳನ್ನು ನೀಡಲಾಗಿದೆ. ಅಪ್ರಾಣಿಗಳಲ್ಲಿ ಸೂಕ್ತವಾದ ಒಂದು ಉತ್ತರವನ್ನು ಆರಿಸಿ, ಅದರ ಕ್ರಮಾಂಕದಲ್ಲಿರುವ ಉತ್ತರವನ್ನು ಬರೆಯಿರಿ : **$2 \times 1 = 2$**

14. ಪ್ರೋಪೆನ್‌ಲೋನ ಅಣುಸೂತ್ರ

(A) $\text{C}_2\text{H}_5\text{ COOH}$ (B) $\text{C}_2\text{H}_5\text{ CHO}$ (C) $\text{C}_3\text{H}_5\text{ CHO}$ (D) $\text{C}_3\text{H}_5\text{ COOH}$

15. ಅಲ್ಯೂಮಿನಿಯಂ, ಕೆಬಿಣ, ಮೆಗ್ನೋಷಿಯಂ ಮತ್ತು ಸತು ಲೋಹಗಳು ಸಾರರಿಕ್ತ ಹೈಡ್ರೋಕ್ಸೋರ್‌ಇಂಡಿಕ್ ಅವ್ಯಾದೊಂದಿಗೆ ವರ್ತಿಸಿವೆ. ಈ ಲೋಹಗಳ ಕ್ರಿಯಾಶೀಲತೆಯನ್ನು ಇಳಿಕೆ ಕ್ರಮದಲ್ಲಿ ಸೂಚಿಸುವ ಸರಣಿಯು,

(A) $\text{Mg} > \text{Al} > \text{Zn} > \text{Fe}$ (B) $\text{Al} > \text{Mg} > \text{Fe} > \text{Zn}$ (C) $\text{Fe} > \text{Zn} > \text{Al} > \text{Mg}$ (D) $\text{Fe} > \text{Mg} > \text{Zn} > \text{Al}$

- VIII. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

 $4 \times 1 = 4$

16. 1M ಅಸಿಟಿಕ್ ಅವ್ಯಾವನ್ನು 1M ಸೋಡಿಯಂ ಹೈಡ್ರೋಕ್ಸಿಡ್ ದಾಖಣದೊಂದಿಗೆ ಮಿಶ್ರಣ ಮಾಡಿದಾಗ ದೊರೆಯುವ ಲವಣದ ಸ್ಥಿರತ್ವವನ್ನು ಸೂಕ್ತ ಕಾರಣದೊಂದಿಗೆ ನಿರ್ದಿಷ್ಟಿಸಿ.

17. ಬ್ಯಾಟೆನ್‌ನ ರಚನಾ ಸಮಾಂಗಿಗಳ ರಚನೆಯನ್ನು ಬರೆಯಿರಿ.



18. ಸಾಮಾನ್ಯವಾಗಿ ಅಯಾನಿಕ ಸಂಯುಕ್ತಗಳು ಹೆಚ್ಚಿನ ಕರಗುವ ಬಿಂದು ಮತ್ತು ಕುದಿ ಬಿಂದುಗಳನ್ನು ಹೊಂದಿದೆ. ಏಕೆ ?
19. “ಮಾರ್ಚ್‌ಕಗಳು ಸಾಖಾನುಗಳಿಗಿಂತ ಉತ್ತಮ ಸ್ವಚ್ಚಕಾರಿ” ಈ ಹೇಳಿಕೆಯನ್ನು ಸಮರ್ಥಿಸಿ.

IX. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :



3 × 2 = 6

20. ನೀರಿನಲ್ಲಿ ಆಮ್ಲೀಯ ದ್ರಾವಣವು ವಿದ್ಯುತ್ ಪ್ರವಹಿಸುವುದನ್ನು ತೋರಿಸುವ ಉಪಕರಣಗಳ ಜೋಡಣೆಯ ಚಿತ್ರವನ್ನು ಬರೆಯಿರಿ ಮತ್ತು ಸಾರರಿಕ HCl ದ್ರಾವಣವನ್ನು ಗುರುತಿಸಿ.
21. ಮಿಶ್ರಲೋಹಗಳು ಎಂದರೆನು ? ತಾಮ್ರದ ಎರಡು ಮಿಶ್ರಲೋಹಗಳನ್ನು ಹೆಸರಿಸಿ.

ಅಧಿಪಾ



ಉಭಯಧಮೀರ್ ಆಕ್ಸೈಡ್‌ಗಳು ಎಂದರೆನು ? ಎರಡು ಉದಾಹರಣೆಗಳನ್ನು ಕೊಡಿ.

22. ಲೋಹದ ಮೇಲೆ ಹಬೆಯ ವರ್ತನೆಯನ್ನು ತೋರಿಸುವ ಪ್ರಯೋಗದ ಉಪಕರಣಗಳ ಜೋಡಣೆಯ ಚಿತ್ರವನ್ನು ಬರೆಯಿರಿ.

X. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

3 × 3 = 9

23. a) ಚಲುವೆಪ್ಪಡಿಯ ರಾಸಾಯನಿಕ ಸೂತ್ರವೇನು ? ಈ ಲವಣದ ಎರಡು ಉಪಯೋಗಗಳನ್ನು ಬರೆಯಿರಿ.
- b) ಈ ಕೆಳಗಿನ ವಸ್ತುಗಳಲ್ಲಿ ಕಂಡುಬರುವ ಆಮ್ಲವನ್ನು ಹೆಸರಿಸಿ :
- ಮೊಸರು
 - ಜಠರ ರಸ



24. ಕೊಟ್ಟಿರುವ ಆಧುನಿಕ ಆವರ್ತನೆ ಕೋಷ್ಟಕದ ಭಾಗವನ್ನು ಗಮನಿಸಿ ಮತ್ತು ಈ ಕೆಳಗಿನ

ಪ್ರಶ್ನೆಗಳಿಗೆ ಉತ್ತರಿಸಿ :



ಧಾರುಗಳು	<i>p</i>	<i>q</i>	<i>r</i>	<i>s</i>
ಪರಮಾಣು ಸಂಖ್ಯೆ	4	5	3	7

i) '*q*' ಮತ್ತು '*r*' ಧಾರುಗಳಲ್ಲಿನ ವೇಲೆನ್ನು ಇಲೆಕ್ಟ್ರಾನ್‌ಗಳನ್ನು ಕಂಡುಹಿಡಿಯಿರಿ.

ii) ಯಾವ ಧಾರುವು ಹೆಚ್ಚಿನ ಪರಮಾಣು ಗಾತ್ರವನ್ನು ಹೊಂದಿದೆ ಮತ್ತು ಏಕೆ ?

iii) ಹೆಚ್ಚು ವಿದ್ಯುತ್ ಶೃಂಖಲೆಯ ಧಾರುವನ್ನು ಪತ್ತೆಹಚ್ಚಿ ಮತ್ತು ಕಾರಣ ಕೊಡಿ.



ಅಧಿಕಾರಿ

ಮೂರು ಧಾರುಗಳಾದ *x*, *y* ಮತ್ತು *z* ಗಳ ಇಲೆಕ್ಟ್ರಾನ್ ವಿನ್ಯಾಸವು ಕ್ರಮವಾಗಿ 2, 8, 7 ; 2, 8, 8 ಮತ್ತು 2, 8, 1 ಆಗಿದೆ. ಇವುಗಳಲ್ಲಿ

i) ಯಾವ ಧಾರುವು ಹೆಚ್ಚು ವಿದ್ಯುತ್ ಧನೀಯತೆ ಹೊಂದಿದೆ ಮತ್ತು ಏಕೆ ?

ii) ಯಾವ ಧಾರುವು ಸೊನ್ನೆ ವೇಲೆನ್ನಿಯನ್ನು ಹೊಂದಿದೆ ಮತ್ತು ಏಕೆ ?



iii) '*x*' ಮತ್ತು '*z*' ಧಾರುಗಳು ಪರಸ್ಪರ ವರ್ತಿಸಿದಾಗ ಉಂಟಾಗುವ ರಾಸಾಯನಿಕ ಬಂಧವನ್ನು ಉಂಟಾಗಿಸಿ ಮತ್ತು ಕಾರಣವನ್ನು ತಿಳಿಸಿ.

25. a) ಅನುರೂಪ ಶೈಳಿಯ ಮೊದಲ ಸದಸ್ಯನ ಅಣುಸೂತ್ರವು C_2H_2 ಆದರೆ, ಈ ಸರಣಿಯ ಮುಂದಿನ ಎರಡು ಸದಸ್ಯರ ಅಣುಸೂತ್ರ, ಮತ್ತು ಹೆಸರುಗಳನ್ನು ಬರೆಯಿರಿ.



b) ಸಾಮಾನ್ಯವಾಗಿ ಸಸ್ಯಜನ್ಯ ಎಣ್ಣೆಗಳನ್ನು ಹೈಡ್ರೋಜನೀಕರಣಕ್ಕೆ ಒಳಪಡಿಸುವರು. ಏಕೆ?

XI. ಕೆಳಗಿನ ಪ್ರಶ್ನೆಗೆ ಉತ್ತರಿಸಿ :

1 × 4 = 4

26. a) ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ :



i) ಕ್ಯಾಲ್ಕಿಲೇಟ್ ಕಾರ್ಬೋನೇಟ್ ಅನ್ನ ಕಾಸಿದಾಗ ಕ್ಯಾಲ್ಕಿಲೇಟ್ ಮತ್ತು ಕಾರ್ಬನ್ ಡೈಆಕ್ಸಿಡ್ ದೊರೆಯುತ್ತದೆ.



ii) ಸ್ನೇಸೆರ್ವಿಕ ಅನಿಲದ (ಮೀಥೇನ್) ದಹನಕ್ಕಿಯೆಯಿಂದ ಕಾರ್ಬನ್ ಡೈಆಕ್ಸಿಡ್ ಮತ್ತು ನೀರು ದೊರೆಯುತ್ತದೆ.

b) ಕಾರಣ ಕೊಡಿ :

i) ತಾಮ್ರದಿಂದ ಮಾಡಿದ ವಸ್ತುಗಳನ್ನು ಗಾಳಿಗೆ ತೆರೆದಿಟ್ಟಾಗ ತಮ್ಮ ಮೇಲ್ಮೈನ ಹೊಳಪನ್ನು ಕಳೆದುಕೊಳ್ಳುತ್ತವೆ.



ii) ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಇರಿಸಿದ ಕಬ್ಜಿಣಿದ ಮೊಳೆಯು ನಿಧಾನವಾಗಿ ಕಂಡು ಬಣ್ಣಕ್ಕೆ ಒದಲಾಗುತ್ತದೆ.

ಭಾಗ - C

(ಜೀವ ವಿಜ್ಞಾನ)

XII. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪ್ರಾಣಿ ಹೇಳಿಕೆಗಳಿಗೆ ನಾಲ್ಕು ಪಯೋಂಯ ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಒಂದು ಉತ್ತರವನ್ನು ಆರಿಸಿ, ಅದರ ಕ್ರಮಾಂಕರದೊಡನೆ ಪ್ರಾಣಿ ಉತ್ತರವನ್ನು ಬರೆಯಿರಿ :

$$2 \times 1 = 2$$

27. ಸಸ್ಯಗಳ ಕ್ಷೇತ್ರದಲ್ಲಿ ಅಂಗಾಂಶದಿಂದ ಸಾಗಾಣಿಕೆಯಾಗುವ ವಸ್ತು



(A) ಆಹಾರ

(B) ಆರೋಗ್ಯ

(C) ನೀರು


(D) ಕಾರ್ಬನ್ ಡೈಆಕ್ಸೈಡ್



28. ಕೆಳಗಿನ ಹೂವಿನ ಚಿತ್ರಗಳಲ್ಲಿ ಸ್ವಕ್ಷೇಯ ಪರಾಗಸ್ವರ್ಚಕ್ಕೆ ಒಳಪಡಬಹುದಾದ ಹೂವು



(P)



(Q)



(R)

(A) P ಮಾತ್ರ,

(B) R ಮಾತ್ರ,

(C) P ಮತ್ತು R ಎರಡೂ

(D) Q ಮಾತ್ರ,



XIII. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : **$2 \times 1 = 2$**

29. ತೆರೆದ ಪತ್ರರಂಧ್ರದ ರಚನೆಯನ್ನು ತೋರಿಸುವ ಚಿತ್ರವನ್ನು ಬರೆಯಿರಿ.
30. ಶೀತಲೀಕರಣ ಪುಟಕಗಳಲ್ಲಿ CFC ಗಳ ಒಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಏಕೆ ?

**XIV. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :** **$3 \times 2 = 6$**

31. a) “ಮರುಬಳಕೆಯು ಮರುಚಕ್ರೀಕರಣಕ್ಕಿಂತ ಉತ್ತಮ ಅಭ್ಯಾಸವಾಗಿದೆ.” ಕಾರಣ ಹೊಡಿ.
- b) ಸ್ಥಾಯಿ ಜನರ ಯಾವ ಅಗತ್ಯ ತೆಗಳು ಕಾಡುಗಳಿಂದ ಪೂರ್ಣಕೆಯಾಗುತ್ತವೆ ?

ಅಧಿವಾ



- a) “ಕಾಗದ ರಹಿತ ಕೆಲಸವು ಒಂದು ಉತ್ತಮ ಅಭ್ಯಾಸ” ಕಾರಣ ಹೊಡಿ.
- b) ಕೃಷಿ ಭೂಮಿಯಲ್ಲಿ ‘ಚೆಕ್‌ಡ್ಯಾಂ’ಗಳನ್ನು ನಿರ್ಮಿಸುವುದರಿಂದ ಆಗುವ ಎರಡು ಪ್ರಯೋಜನಗಳನ್ನು ತಿಳಿಸಿ.

32. ಮಾನವರಲ್ಲಿ ಮಗುವಿನ ಲಿಂಗನಿರ್ಧರಣೆಗೆ ತಂದೆಯು ಹೇಗೆ ಕಾರಣವಾಗುತ್ತಾನೆ ?

ವಿವರಿಸಿ.



33. ಒಂದು ಜಲಪರಿಸರ ವ್ಯವಸ್ಥೆಯಲ್ಲಿ ಮೀನುಗಳು, ಪ್ರಾಣಿಗಳು, ಕೀಟ ಡಿಂಬಕಗಳು ಮತ್ತು ಡಯಾಟಮ್‌ಗಳು ಕಂಡುಬಂದಿವೆ. ಈ ಜೀವಿಗಳನ್ನು ಬಳಸಿಕೊಂಡು ಒಂದು ಆಹಾರ ಸರಪಳಿ ರಚಿಸಿ. ಈ ಆಹಾರ ಸರಳಿಯಲ್ಲಿ ಶೈತಿಯ ಭಕ್ತಕ ಜೀವಿಗಳಿಗೆ 10 ಕಾಗ್ಯಲೋರಿಗಳಷ್ಟು ಶಕ್ತಿಯು ಲಭ್ಯವಾದರೆ, ಮೊದಲನೇ ಪೂರ್ಣಾಸ್ತರದ ಜೀವಿಗಳಲ್ಲಿ ಉತ್ಪಾದನೆಯಾದ ಶಕ್ತಿಯ ಪ್ರಮಾಣ ಎಷ್ಟು ?

XV. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ : **$3 \times 3 = 9$**

34. a) ಮುಟ್ಟಿದರೆ ಮುನಿ ಸಸ್ಯವು ಸ್ವಶಕ್ತಿ ಹೇಗೆ ಪ್ರತಿಕ್ರಿಯಿಸುತ್ತದೆ? ವಿವರಿಸಿ.
- b) 'ಆಕ್ಸಿನ್' ಮತ್ತು 'ಆಬ್ಸಿಸ್' ಅಮ್ಲ' ಹಾರ್ಡೋನ್‌ಗಳ ಒಂದೊಂದು ಕಾರ್ಯವನ್ನು ತಿಳಿಸಿ.



ಅಧಿಕಾರಿ

- a) ಸ್ವಾಯುಕೋಶಗಳು ನರಾವೇಗಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ?
- b) ಮಾನವರಲ್ಲಿ 'ಇನ್ಸ್ಲಿನ್' ಮತ್ತು 'ಕ್ರಿಸ್ಟೋಜನ್' ಹಾರ್ಡೋನ್‌ಗಳ ಕಾರ್ಯವನ್ನು ತಿಳಿಸಿ.



35. ಮಾನವನ ಏದುಳಿನ ನೀಳಭೇದ ನೋಟದ ರಚನೆಯನ್ನು ತೋರಿಸುವ ಚಿತ್ರವನ್ನು ಬರೆಯಿರಿ. ಕೆಳಗಿನ ಭಾಗಗಳನ್ನು ಗುರುತಿಸಿ :

- i) ಮಹಾಮಸ್ತಿಷ್ಕ 
- ii) ಮೆಡುಲ್ಲಾ

36. ಕೆಂಪು (RR) ಹೊವುಗಳನ್ನು ಉತ್ಪಾದಿಸುವ ಸಂಜೆಮಲ್ಲಿಗೆ ಸಸ್ಯವನ್ನು ಬಿಳಿ (WW) ಹೊವುಗಳನ್ನು ಉತ್ಪಾದಿಸುವ ಸಂಜೆಮಲ್ಲಿಗೆ ಸಸ್ಯದೊಂದಿಗೆ ಅಡ್ಡಹಾಯಿಸಿದೆ. ಈ ಸಸ್ಯಗಳ F_2 ಪೀಠಿಗೆಯಲ್ಲಿ 25% ರಷ್ಟು ಕೆಂಪು, 25% ರಷ್ಟು ಬಿಳಿ ಮತ್ತು 50% ರಷ್ಟು ಸಸ್ಯಗಳು ಮಿಶ್ರತಳಿ ಹೊವುಗಳನ್ನು ಉತ್ಪಾದಿಸುವ ಸಸ್ಯಗಳು ದೊರೆತಿವೆ.

ಹಾಗಾದರೆ,

- i) F_1 ಪೀಠಿಗೆಯ ಸಸ್ಯಗಳ ಲಕ್ಷಣಗಳೇನು ? 

- ii) ಚಕ್ಕರ್ ಬೋಡ್‌ನ ಸಹಾಯದಿಂದ F_2 ಹೀಳಿಗೆಯಲ್ಲಿನ ಫಲಿತಾಂಶಗಳನ್ನು ತೋರಿಸಿ ಮತ್ತು ಜೀನ್ ನಮೂನೆ ಅನುಪಾತ ತಿಳಿಸಿ.
- iii) F_1 ಮತ್ತು F_2 ಹೀಳಿಗೆಗಳ ಫಲಿತಾಂಶಗಳನ್ನು ವಿಶೇಷಿಸಿ, ಗುಣಗಳು ‘ಪ್ರಬಲ’ವೇ ಅಥವಾ ‘ದುರ್ಬಲ’ವೇ ನಿರ್ದರ್ಶಿಸಿ.



ಅಥವಾ

ಕೊಟಿರುವ ಸಂದರ್ಭಗಳನ್ನು ಓದಿ, ವಿಶೇಷಿಸಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

ಸಂದರ್ಭ (1) : ಈಗ ವಿವಿಧ ಬಣ್ಣಗಳಲ್ಲಿ ಹಾಗೂ ಗಾತ್ರಗಳಲ್ಲಿ ಅನೇಕ ತರಕಾರಿಗಳು ಮತ್ತು ಹಣ್ಣಗಳು ದೊರಕುವುದು.

ಸಂದರ್ಭ (2) : ಕೆಲವು ಕ್ರೇಂಡರಿಕಾ ವಲಯಗಳಲ್ಲಿ ಕಾರ್ಬನ್ ಹೆಚ್ಚಿದಿಂದ ಔಸ್ಮೋಫಿಲಾ ಕೀಟಗಳ ಜೀವಿಸಂದರ್ಭದಲ್ಲಿ ರೆಕ್ಕೆಗಳ ಬಣ್ಣ ಕವಾಗುತ್ತಿದೆ.



ಇಲ್ಲ,

- i) ಆನುವಂಶೀಯ ದಿಕ್ಕುಗಳಿಯ ಯಾವ ಸಂದರ್ಭದಲ್ಲಿ ವೇಗವಾಗಿದೆ ಮತ್ತು ಏಕ ?
- ii) ಎರಡೂ ಸಂದರ್ಭಗಳಲ್ಲಿ ಗುಣಗಳು ಆನುವಂಶೀಯವಾಗುತ್ತವೆಯೇ ? ಇಲ್ಲವೇ ? ನಿಮ್ಮ ಉತ್ತರವನ್ನು ಸಮಾಧಿಸಿ.



XVI. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

2 × 4 = 8

37. a) ಅಲ್ಯೆಂಗಿಕ ಸಂತಾನೋತ್ಪತ್ತಿ ಎಂದರೇನು ? ಪ್ಲನೇರಿಯಾ ಮತ್ತು ರೈಜೋಪಸ್ ಜೀವಿಗಳಲ್ಲಿ ಜರುಗುವ ಅಲ್ಯೆಂಗಿಕ ಸಂತಾನೋತ್ಪತ್ತಿಯ ವಿಧವನ್ನು ತಿಳಿಸಿ.
- b) ಮಾನವರ ಪುರುಷ ಸಂತಾನೋತ್ಪತ್ತಿ ವ್ಯಾಹದಲ್ಲಿ ‘ಪ್ರಣಾಗಳು’ ಮತ್ತು ‘ಪ್ರೋಸ್ಟ್ರೇಟ್’ ಗ್ರಂಥಿಗಳ ಪಾತ್ರವೇನು ?



38. a) ನೆಫ್ರಾನ್‌ಗಳಲ್ಲಿ ಮೂತ್ರ ಉತ್ಪತ್ತಿಯಾಗುವ ಪ್ರಕ್ರಿಯೆಯನ್ನು ಸಂಖ್ಯೆಪ್ತವಾಗಿ ವಿವರಿಸಿ.
- b) ಉನ್ನತ ಸಸ್ಯಗಳಲ್ಲಿ ಆಹಾರ ಪದಾರ್ಥಗಳ ಸಾಗಣಕೆ ಹೇಗೆ ನಡೆಯುತ್ತದೆ ?
ವಿವರಿಸಿ.



=====



DO NOT WRITE ANYTHING HERE